

ನಿನ್ನೆಗಳ ನೆಮ್ಮದಿಗಾಗಿ ಕಾದಿವೆ ನಾಳೆಗಳು

ಸೋಂಕು ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಆದರೆ ಆತಂಕ ಹಾಗೇ ಇದೆ. ನೌಕರಿ, ಸಂಬಳ, ವ್ಯಾಪಾರ-ವಹಿವಾಟು, ಶಿಕ್ಷಣ, ಆರೋಗ್ಯ ಒಳಗೊಂಡಂತೆ ಬದುಕನ್ನು ಪ್ರಭಾವಿಸುವ ಸಮಸ್ತ ಚಟುವಟಿಕೆಗಳಿಗೆ ಸಂಬಂಧಿಸಿದ ಅನಿಶ್ಚಿತ ಸ್ಥಿತಿಯಲ್ಲಿ ವ್ಯತ್ಯಾಸವೇನೂ ಕಾಣುತ್ತಿಲ್ಲ. 'ನಿನ್ನೆಯ ಬದುಕು' ಮತ್ತಷ್ಟು ಪೋಷಕ ಅಂಶಗಳೊಂದಿಗೆ ಅಲ್ಲದಿದ್ದರೂ ಕೊನೇಪಕ್ಷ ಅದೇ ರೀತಿಯಲ್ಲಿ ನಾಳೆಗೂ ಒದಗಿಬರಬಹುದೇ ಎಂಬ ಪ್ರಶ್ನೆಗೆ ಉತ್ತರವಿಲ್ಲ.



ಈಶ್ವರ್

ನಾಳೆಗಳಿಗಾಗಿ ಹಾತೊರೆಯುವುದು ಮನುಷ್ಯನ ಸಹಜ ಸ್ವಭಾವ. ಆದರೆ, ನಾವೀಗ ನಿನ್ನೆಗಳ ಕ್ಷಣಗಳಿಗಾಗಿ ಕಾತರಿಸುತ್ತಿದ್ದೇವೆ. ಹದಿನೈದು ತಿಂಗಳ ಹಿಂದಿನ ನೆಮ್ಮದಿಯ ತುಣುಕುಗಳಿಗಾಗಿ, ಬದುಕಿನ ಸಹಜ ಲಯದ ಸ್ವಶ್ವಾಸ ಹಂಬಲಿಸುತ್ತಿದ್ದೇವೆ. ದಿನಗಳನ್ನು ಉದುರಿಸಲಾಗುವುದಿಲ್ಲ. ಅವು ಬೆಳಗಬಹುದು ಇಲ್ಲವೇ ಇರುವ ಬೆಳಕನ್ನೇ ಕಸಿದುಕೊಳ್ಳಬಹುದು.

ಕಷ್ಟ-ಸುಖಗಳನ್ನು ಬೇವು-ಬೆಲ್ಲದಂತೆ ಸಮಚಿತ್ತದಿಂದ ಸ್ವೀಕರಿಸಬೇಕು ಎಂದು ನಂಬಿದವರು ನಾವು. ಆದರೆ, ಕಳೆದ ಹದಿನೈದು ತಿಂಗಳ ಅವಧಿ ಇದೆಯಲ್ಲ, ಅದು ಜಗತ್ತಿಗೆ ಹೆಚ್ಚು ಕಹಿಯನ್ನೇ ಉಣಬಡಿಸಿದೆ. ಕಹಿ ಎಂದರೆ ಅಂತಿಂಥ ಕಹಿಯಲ್ಲ. ವಿಷಕಾರಕ ಕಹಿ ಅದು. ಆ ನಂಜು ಏನೆಲ್ಲಾ ನುಂಗಿದೆ ಎಂಬುದನ್ನು ಪಟ್ಟಿ ಮಾಡುವ ಅಗತ್ಯ ಇಲ್ಲ. ಆ ವೇದನೆ ಎಲ್ಲರನ್ನೂ ತಟ್ಟಿದೆ.

'ಶುಭ ನುಡಿಯ ಶುಭ ನುಡಿಯ ಶಕುನದ ಹಕ್ಕಿ...' ಎಂದು ಜೀವಗಳು ಹಂಬಲಿಸುತ್ತಿವೆ. ಮನುಷ್ಯ ಪ್ರಯತ್ನವೆಲ್ಲವೂ ಸೋತಾಗ, ತನ್ನ ನಂಬಿಕೆಯ ಸಂಕೇತಗಳಿಗೆ ಅಂದರೆ ಶಕುನಗಳಿಗೆ ಮನುಜ ಶರಣಾಗುತ್ತಾನೆ. ಕಳವಳದಲ್ಲಿ ಮುಳುಗಿದ ಮನಸ್ಸಿನ ಸ್ಥಿತಿಯನ್ನು ಬೇಂದ್ರೆಯವರ ಈ ಕವನ ಅರ್ಥಪೂರ್ಣವಾಗಿ ಧ್ವನಿಸುತ್ತದೆ. ಕೊರೊನಾ ಸಾಂಕ್ರಾಮಿಕವು ಅಂಥ ಕಳವಳದಲ್ಲಿ ನಮ್ಮನ್ನು ಮುಳುಗಿಸಿದೆ. ಒಳ್ಳೆಯ ಸುದ್ದಿ ಕೇಳಲು ಕಿವಿಗಳು ಕಾತರಿಸುವಂತಾಗಿದೆ.

ಕೋವಿಡ್ ಸಾಂಕ್ರಾಮಿಕದ ಎರಡನೇ ಅಲೆಯಿಂದಾಗಿ ರಾಜ್ಯದಲ್ಲಿ 30 ಲಕ್ಷ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು 'ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ' (ಎಫ್‌ಕೆಸಿಸಿಐ) ಅಂದಾಜಿಸಿದೆ. ಇದು ಎರಡನೇ ಅಲೆಯ ವ್ಯಥೆ. ಮೊದಲನೇ ಅಲೆಯಲ್ಲಿ ಉದ್ಯೋಗನಷ್ಟ, ಸಂಬಳ ಕಡಿತ ಅನುಭವಿಸಿದವರ ಪಾಡು ಏನಾಗಿದೆಯೋ? ಉದ್ಯಮಗಳೂ ಸಂಕಷ್ಟಕ್ಕೆ ಸಿಲುಕಿವೆ. ನಷ್ಟದ ಪ್ರಮಾಣ, ಮಾರುಕಟ್ಟೆಯ ಸ್ಥಿತಿಗತಿ ಮತ್ತು ಮಾಲೀಕರ ಮನೋಬಲವನ್ನು ಚೇತರಿಸಲು ಸಾಧ್ಯತೆಯು ಅವಲಂಬಿಸಿದೆ. ಕೆಲವು ಬೇಗ ಪುಟಿದೇಳಬಹುದು. ಮತ್ತೆ ಕೆಲವು ಮರೆಗೆ ಸರಿಯಲೂಬಹುದು.

ಉದ್ಯೋಗ ಮಾರುಕಟ್ಟೆ ಕವಲುದಾರಿಯಲ್ಲಿ ಇದೆ. ಆನ್‌ಲೈನ್ ಮಾರುಕಟ್ಟೆ ಭಾರತದಲ್ಲಿ ವೇಗವಾಗಿ ಬೆಳೆಯುತ್ತಿದೆ. ಕೊರೊನಾ ಸಂದರ್ಭವು ಅದಕ್ಕೆ ಮತ್ತಷ್ಟು ವೇಗ ತುಂಬಿದೆ. ಮನೆಯಲ್ಲೇ ಕುಳಿತು ಶಾಪಿಂಗ್ ಮಾಡಬಹುದಾದ ಅನುಕೂಲವನ್ನು ಇದು ಕಲ್ಪಿಸಿದೆ. ಗೋದಾಮುಗಳಿದ್ದರೆ ಸಾಕು, ಸರಕು ಬಿಕರಿ ಮಾಡಬಹುದು. ಇದರ ಪರಿಣಾಮದ ತೀವ್ರತೆಯ ಮೇಲೆ ಸೂಪರ್ ಮಾರ್ಕೆಟ್‌ಗಳು, ಕಿರಾಣಿ ಅಂಗಡಿಗಳು ಮತ್ತು ಅಲ್ಲಿ ಕೆಲಸ ಮಾಡುವವರ ಭವಿಷ್ಯ ಅಡಗಿದೆ.

ಶಿಕ್ಷಣ ಕ್ಷೇತ್ರ ಕೂಡ ರೂಪಾಂತರದ ಹಂತದಲ್ಲಿದೆ. ಆನ್‌ಲೈನ್ ತರಗತಿಗಳ ಸಾಧ್ಯತೆ ವ್ಯಾಪಕವಾಗಿ ತೆರೆದುಕೊಂಡಿದೆ. ಅದು ಮುಂದಿನ ದಿನಗಳಲ್ಲಿ ಯಾವ ಸ್ವರೂಪ ಪಡೆಯಬಹುದು ಎಂಬುದರ ಮೇಲೆ ಬೋಧಕ ವರ್ಗದ ಭವಿಷ್ಯ ನಿಂತಿದೆ. ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಕರ ಸಂಖ್ಯೆ ಹಾಗೂ ಸಂಬಳಕ್ಕೆ ಕತ್ತರಿ ಹಾಕಿವೆ. ಎರಡೂ ಪುನಃ ಹಿಂದಿನ ಸ್ಥಿತಿಗೆ ಬರಬಹುದೇ ಮತ್ತು ಅಂತಹ ಸಾಧ್ಯತೆ ಇದ್ದರೆ ಎಷ್ಟು ದಿನಗಳಲ್ಲಿ ಅದು ಕೈಗೂಡಬಹುದು ಎಂಬುದು ಈ ಕ್ಷಣಕ್ಕೆ ಯುಕ್ತಪ್ರಶ್ನೆ.

ದೇಶದ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಜನ ಈಗಲೂ ಕೃಷಿ ಕ್ಷೇತ್ರವನ್ನು ಅವಲಂಬಿಸಿದ್ದಾರೆ. ರೈತರು ಬೆಳೆದ ಒಂದು ಬೆಳೆ ಕೊರೊನಾ ಮೊದಲನೇ ಅಲೆಯ ಸಂದರ್ಭದಲ್ಲಿ ಮಾರುಕಟ್ಟೆ ಇಲ್ಲದ ಕಾರಣ ಮಣ್ಣುಪಾಲಾಯಿತು. ಎರಡನೇ ಅಲೆ ಮತ್ತೊಂದು ಬೆಳೆಯನ್ನು ಆಹುತಿ ಪಡೆದಿದೆ. ಪರಿಣಾಮವಾಗಿ ಸಾಲದ ಹೊರೆ ಬೆನ್ನಿಗೇರಿದವ ಸಾಧ್ಯತೆಯನ್ನು ಅಂದಾಜಿಸಲು ಯಾವ ಅಧ್ಯಯನದ ನೆರವೂ ಬೇಕಾಗಿಲ್ಲ; ರೈತರ ಬದುಕನ್ನು ಬಲ್ಲ ಯಾರಿಗಾದರೂ ಅರ್ಥವಾಗುವಂತಹುದು. ಮೂರನೇ ಅಲೆಯ ಸಾಧ್ಯತೆ ಕುರಿತು ತಜ್ಞರು ಈಗಾಗಲೇ ಎಚ್ಚರಿಸಿದ್ದಾರೆ. ಹೀಗಿರಬೇಕಾದರೆ ಮುಂದಿನ ಬೆಳೆಗೆ ನೆಲ ಹದಗೊಳಿಸುವ ಧೈರ್ಯ ಎಲ್ಲರಿಂದ ಬಂದೀತು? ನಿನ್ನೆಗಳ ಸಮಾಧಾನವ ಹೊತ್ತ ಕನಸು ನಿನ್ನೆಯಲ್ಲಿ ಇಣುಕುವುದೆಂತು!

ಕೊರೊನಾ ಕಾಲಘಟ್ಟವು ಯಂತ್ರಗಳ ಮೇಲಿನ ಅವಲಂಬನೆಯನ್ನು ಹೆಚ್ಚಿಸಿದೆ. ಮನೆಯಿಂದಲೇ ಕೆಲಸ ಮಾಡಬಹುದಾದ ಸಾಧ್ಯತೆಯನ್ನು ತೆರೆದು ತೋರಿಸಿದೆ. ಕೃತಕ ಬುದ್ಧಿಮತ್ತೆ, ವಿದ್ಯುತ್ ಚಾಲಿತ ವಾಹನ, ಚಾಲಕರಹಿತ ವಾಹನ ಅಂತೆಲ್ಲ ಕಾಮನಬಿಲ್ಲು ಕಮಾನು ಕಟ್ಟಿದೆ. ಮಾನವ ಸಂಪನ್ಮೂಲ ಹೇರಳವಾಗಿರುವ ದೇಶದ ಮೇಲೆ ಈ ಬೆಳವಣಿಗೆಗಳು ಬೀರಬಹುದಾದ ಪರಿಣಾಮಗಳನ್ನು ಈಗಲೇ ಅಂದಾಜಿಸುವುದು ಕಷ್ಟಸಾಧ್ಯ.

■ ಎನ್. ಉದಯಕುಮಾರ್